

ಸಾಕ್ಷಿಗೆ ದಿನಾಂಕ: 18.03.2026 ರಂದು ಪುನಃ ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು ಆರೋಪಿ ಪರ ವಕೀಲರಿಂದ:

ನಾನು ಬಾಳೆಹೊನ್ನೂರಿನಲ್ಲಿ ಗುಜರಿ, ಕಾಫಿ ಮತ್ತು ಕಾಳುಮೆಣಸು ವ್ಯಾಪಾರ ಮಾಡುತ್ತೇನೆ. ಸದರಿ ವ್ಯಾಪಾರವನ್ನು ಮಾಡಲು ನಾನು ಪರವಾನಿಗೆ ಹೊಂದಿದ್ದೇನೆ. ನಾನು 6-7 ವರ್ಷಗಳಿಂದ ಆದಾಯ ತೆರಿಗೆ ಪಾವತಿದಾರ. 2015 ನೇ ಇಸವಿಯಿಂದ ಈವರೆಗಿನ ಲಭ್ಯವಿರುವ ನನ್ನ ಆದಾಯ ತೆರಿಗೆ ದಾಖಲೆಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲು ತೊಂದರೆ ಇರುವುದಿಲ್ಲ. ನಾನು ನನ್ನ ಆದಾಯ ತೆರಿಗೆ ದಾಖಲೆಗಳನ್ನು ಆಡಿಟರ್ ಅಬ್ದುಲ್ ಸತ್ತಾರ್ ರವರ ಬಳಿ ತಯಾರಿಸಿ ಸಲ್ಲಿಸಿರುತ್ತೇನೆ. ನಾನು ಅನೇಕ ಚೆಕ್ ಬೌನ್ಸ್ ಪ್ರಕರಣಗಳನ್ನು ಇದೇ ನ್ಯಾಯಾಲಯದಲ್ಲಿ ಸಲ್ಲಿಸಿದ್ದೇನೆ ಎಂದರೆ ಸರಿ. 2019 ನೇ ಇಸವಿಯಲ್ಲಿ ಇದೇ ನ್ಯಾಯಾಲಯದಲ್ಲಿ ಸಿಸಿ ನಂ.29/2019ರಂತೆ ಚೆಕ್ ಬೌನ್ಸ್ ಪ್ರಕರಣವನ್ನು ರೂ.15 ಲಕ್ಷಗಳ ಚೆಕ್ ಅಮಾನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುತ್ತೇನೆ ಎಂದರೆ ಸರಿ. 2023 ನೇ ಇಸವಿಯಲ್ಲಿ ಇದೇ ನ್ಯಾಯಾಲಯದಲ್ಲಿ ಸಿಸಿ ನಂ.91/2023ರಂತೆ ಚೆಕ್ ಬೌನ್ಸ್ ಪ್ರಕರಣವನ್ನು ಅಂದಾಜು ರೂ.3 ಲಕ್ಷಗಳ ಚೆಕ್ ಅಮಾನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುತ್ತೇನೆ ಎಂದರೆ ಸರಿ.

ನಾನು ನನ್ನ ಆದಾಯ ತೆರಿಗೆ ದಾಖಲೆಗಳಲ್ಲಿ ಸದರಿ ಸಾಲದ ವ್ಯವಹರಣೆಯ ಬಗ್ಗೆ ತೋರಿಸಿರುವುದಿಲ್ಲ. ಸದರಿ ಹಣಕಾಸಿನ ಸಾಲದ ವ್ಯವಹಾರವನ್ನು ಒಂದು ವರ್ಷದ ಅವಧಿಯ ಒಳಗಡೆಯೇ ಮಾಡುವುದರಿಂದ ನನ್ನ ಆದಾಯ ತೆರಿಗೆ ದಾಖಲೆಗಳಲ್ಲಿ ಸದರಿ ವ್ಯವಹರಣೆಗಳನ್ನು ನಮೂದಿಸಿರುವುದಿಲ್ಲ. ನಮ್ಮ ಮನೆಯಿಂದ ಆರೋಪಿತರ ವಾಸದ ಸ್ಥಳ ಸುಮಾರು 25 ಕಿ.ಮೀ. ದೂರದಲ್ಲಿದೆ. ಆರೋಪಿತರು ಕುಲುಮೆ ಕೆಲಸ ಮಾಡುತ್ತಾರೆ ಎಂದರೆ ಸರಿ. ಆರೋಪಿತರು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ತಮ್ಮನ ಹೆಸರು ಶಹಬ್ ಅಹಮದ್. ನನ್ನ ಹೆಂಡತಿಯ ಹೆಸರು ಹಸೀನಾ. 2013-14 ನೇ ಸಾಲಿನಲ್ಲಿ ನಾನು ಕರ್ನಾಟಕ ಬ್ಯಾಂಕ್, ಬಾಳೆಹೊನ್ನೂರು ಶಾಖೆಯಲ್ಲಿ ರೂ.15 ಲಕ್ಷ ಸಾಲ ಪಡೆದಿದ್ದೆ ಎಂದರೆ ಸರಿ. ನನ್ನ ಸಾಲದ ಖಾತೆ ಸಂಖ್ಯೆ: ಸಿಪಿಸಿ/ಎಸ್ ಎಂ ಆರ್ ಎಸ್/7088/2013-14 ಆಗಿರುತ್ತದೆ ಎಂದರೆ ಸರಿ. ನಾನು ಸದರಿ ಸಾಲವನ್ನು ಮನೆ ನಿರ್ಮಾಣ ಮಾಡಲು ಪಡೆದುಕೊಂಡಿದ್ದೆ. ಸದರಿ ಸಾಲಕ್ಕೆ ನನ್ನ ತಮ್ಮ

ಜಾಮೀನುದಾರರಾಗಿದ್ದರು. ಸದರಿ ಸಾಲದ ಹಣವನ್ನು ನಾನು 2013 ನೇ ಇಸವಿಯಿಂದ 2024 ರವರೆಗೂ ನಿಯಮಿತವಾಗಿ ಪಾವತಿ ಮಾಡಿಲ್ಲ ಎಂದರೆ ಸರಿ. ಸಾಕ್ಷಿಯು ಸದರಿ ಸಾಲವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ವಿಮೆಗೆ ಸಂಬಂಧಿಸಿದಂತೆ ಸಮಸ್ಯೆ ಇದ್ದುದರಿಂದ ಸದರಿ ಸಾಲವನ್ನು ಮರುಪಾವತಿ ಮಾಡಲು ಆಗಿರುವುದಿಲ್ಲ ಎಂದು ಉತ್ತರಿಸಿರುತ್ತಾರೆ. ಅಸಲು ದಾವೆ ಸಂಖ್ಯೆ6/2024 ರಂತೆ ಹಿರಿಯ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ, ನ ರಾ ಪುರದಲ್ಲಿ ರೂ.11,10,032 ಗಳ ಸಾಲ ವಸೂಲಾತಿ ದಾವೆ ಸಲ್ಲಿಸಿದ್ದರು ಎಂದರೆ ಸರಿ . ನಾನು ಸದರಿ ಬ್ಯಾಂಕ್ ವಿರುದ್ಧ ಚಿಕ್ಕಮಗಳೂರಿನಲ್ಲಿ ವಿಮೆ ಹಣ ಪಾವತಿ ಮಾಡುವಂತೆ ಕೋರಿ ದಾವೆ ಸಲ್ಲಿಸಿದ್ದು, ಸಾಕ್ಷಿಯು ಮುಂದುವರಿದು ಸದರಿ ದಾವೆಯನ್ನು ಪುರಸ್ಕರಿಸಿ ಸದರಿ ಬ್ಯಾಂಕ್ ನನಗೆ ರೂ.6 ಲಕ್ಷಕ್ಕೂ ಅಧಿಕ ಮೊತ್ತವನ್ನು ಪಾವತಿ ಮಾಡುವಂತೆ ನಿರ್ದೇಶನ ನೀಡಿತ್ತು ಎಂದು ನುಡಿದಿರುತ್ತಾರೆ. ತದನಂತರ ಸದರಿ ಚಿಕ್ಕಮಗಳೂರಿನ ನ್ಯಾಯಾಲಯದಲ್ಲಿ ಪ್ರಕರಣ ಮುಕ್ತಾಯಗೊಂಡ ನಂತರ ಅಸಲು ದಾವೆ ನಂ.6/2024 ನ್ನು ಓಟಿಎಸ್ ಯೋಜನೆಯಡಿಯಲ್ಲಿ ಪ್ರಕರಣ ಮುಕ್ತಾಯಗೊಳಿಸಿಕೊಂಡಿರುತ್ತೇನೆ. ಸಾಕ್ಷಿಗೆ ಅಸಲು ದಾವೆ ಸಂಖ್ಯೆ6/2024 ರ ದೃಢೀಕೃತ ದಾವಾ ಪತ್ರ, ಆದೇಶ ಪುಟ ತೋರಿಸಲಾಗಿ ಸಾಕ್ಷಿಯು ಅದನ್ನು ನೋಡಿ ಒಪ್ಪಿರುತ್ತಾರೆ. ಅವುಗಳನ್ನು ಕ್ರಮವಾಗಿ ನಿಡಿ 1 ಮತ್ತು 2 ಎಂದು ಗುರುತಿಸಲಾಯಿತು.

ಸಾಮಾನ್ಯವಾಗಿ ಓಟಿಎಸ್ ಯೋಜನೆಯಡಿಯಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುತ್ತಾರೆ ಎಂದರೆ ಸಂಪೂರ್ಣ ಸಾಲದ ಹಣವನ್ನು ಕಟ್ಟಲು ಸಾಧ್ಯವಿಲ್ಲದವರು ಹಾಗೆ ಮಾಡುತ್ತಾರೆ ಎಂದರೆ ಸಾಕ್ಷಿಯು ಹೌದು ಎಂದು ನುಡಿಯುತ್ತಾರೆ. ಸಾಕ್ಷಿಯು ಮುಂದುವರಿದು ತನ್ನ ಪ್ರಕರಣದಲ್ಲಿ ಬ್ಯಾಂಕಿನವರು ವಿಮೆ ಹಣವನ್ನು ಮಾಡಿಸದೇ ಇದ್ದುದರಿಂದ ಮತ್ತು ವಿಮೆ ಹಣವನ್ನು ಪಾವತಿ ಮಾಡದೇ ಇದ್ದುದರಿಂದ ತಾನು ಓಟಿ ಎಸ್ ಸ್ಕೀಂ ಅಡಿಯಲ್ಲಿ ಪ್ರಕರಣ ಮುಕ್ತಾಯಗೊಳಿಸಿಕೊಂಡೆ ಎಂದು ನುಡಿದಿರುತ್ತಾರೆ.

ನನ್ನ ಬಳಿ ಸಾಲ ಮರುಪಾವತಿ ಮಾಡಲು ಹಣ ಇಲ್ಲದೇ ಇದ್ದುದರಿಂದ ನಾನು ಕರ್ನಾಟಕ ಬ್ಯಾಂಕ್ ಬಾಳೆಹೊನ್ನೂರು ಶಾಖೆಯಲ್ಲಿ ಸಾಲದ ಹಣದ ಮರುಪಾವತಿಯನ್ನು ಬಾಕಿ ಉಳಿಸಿಕೊಂಡಿದ್ದೆ ಎಂದರೆ ಸರಿಯಲ್ಲ.

(ಮುಂದುವರಿದ ಪಾಟೀ ಸವಾಲಿಗೆ ಸಮಯಾವಕಾಶ ಕೋರಿದ್ದು
ನೀಡಲಾಯಿತು.)

(ತೆರೆದ ನ್ಯಾಯಾಲಯದಲ್ಲಿ ನನ್ನ ಉಕ್ತಲೇಖನಕ್ಕೆ ಬೆರಳ್ಳು ಮಾಡಲಾಯಿತು.)

ಓ ಹೇ ಕೇ ಸ ಇ ಎ ಓ

ಸಹಿ/-

ಪ್ರ.ದ.ನ್ಯಾಯಾಧೀಶ: ನ.ರಾ.ಪುರ.

ಸಾಕ್ಷಿ ಸಹಿ: